

**GN-537**



Version Code

**A**

I Semester B.A./B.Sc./B.C.A./B.Sc.(FAD) Examination,  
December - 2019

**ENVIRONMENTAL STUDIES (AECC)  
(CBCS) (F+R) (2018-19 and Onwards)**

Time : 3 Hours

Max. Marks : 70

**INSTRUCTIONS TO CANDIDATES**

1. Immediately after the commencement of the Examination, you should check that this Booklet does not have any unprinted or torn or missing pages or items, etc. If any of the above defects is found, get it replaced by a Complete Question Booklet of the available series.
2. Write clearly the Question Booklet Version Code **A, B, C, D** or **E** in the appropriate space provided for the purpose, in the OMR Answer Sheet.
3. Enter the name of the Subject, Reg. No., Question Booklet version code and affix Signature on the OMR Sheet. As the answer sheets are designed to suit the Optical Mark Reader (O.M.R.) system, special care should be taken to fill those items accurately.
4. This Question Booklet contains **70** questions carrying equal marks. **All** questions must be attempted. Each question contains **four** answers, among them one correct answer should be selected and shade the corresponding option in the OMR Sheet.
5. All the answers should be marked only on the OMR sheet provided and only with a **black** or **blue** ink ball point pen. If more than one circle is shaded/wrongly shaded/half shaded for a given question no marks will be awarded.
6. Questions are in both English and Kannada. If any confusion arises in the Kannada version, please refer to the English version of the questions.
7. Immediately after the final bell indicating the closure of the examination, stop making any further markings in the OMR Answer Sheet. Be seated till the OMR Answer Sheet is collected. After handing over the OMR Answer Sheet to the Invigilator you may leave the examination hall.

**ಗಮನಿಸಿ : ಸೂಚನೆಗಳ ಕನ್ನಡ ಅಷ್ಟುಯೂ ಈ ಪ್ರಬಂಧ ಹಂಭಾಗದಲ್ಲಿ ಮುದ್ರಿಸಲ್ಪಟ್ಟದೆ.**



1. ಸುಸ್ಥಿರ ಅಭಿವೃದ್ಧಿ ಎಂದರೆ :

- (a) ನಾಶಗೊಳ್ಳದ ಅಭಿವೃದ್ಧಿ.
- (b) ಪರಿಸರ ಅರಿವು ಇಲ್ಲದ ಅಭಿವೃದ್ಧಿ.
- (c) ಸಂಪನ್ಮೂಲಗಳನ್ನು ಮಿತಿಮೀರಿ ಬಳಸುವ ಅಭಿವೃದ್ಧಿ.
- (d) ವ್ಯವಸಾಯದಿಂದಾಗುವ ಅಭಿವೃದ್ಧಿ.

Sustainable development refers to :

- (a) Development without destruction.
- (b) Development without environmental consciousness.
- (c) Development by over use of resources.
- (d) Development by agriculture only.

2. ಪರಿಸರ ವಿಜ್ಞಾನ ಎನ್ನುವುದು :

- |                   |                 |
|-------------------|-----------------|
| (a) ಅಂತರ್-ಶಿಕ್ಷೀಯ | (b) ಒಹು-ಶಿಕ್ಷೀಯ |
| (c) ಅಂತರ-ಶಿಕ್ಷೀಯ  | (d) ಈ ಎಲ್ಲ      |

Environmental Science is :

- |                        |                        |
|------------------------|------------------------|
| (a) Inter-disciplinary | (b) Multi-disciplinary |
| (c) Trans-disciplinary | (d) All the above      |

3. ಜೀವಿಗಳು ಮತ್ತು ಅವುಗಳ ಪರಿಸರದ ಅಧ್ಯಯನವನ್ನು ಕಲೆಯುವದಕ್ಕೆ ಈ ರೀತಿ ಕರೆಯುತ್ತಾರೆ :

- |                   |                |
|-------------------|----------------|
| (a) ಇಥೋಲಜಿ        | (b) ಪರಿಸರವ್ಯಾಹ |
| (c) ಪರಿಸರ ವಿಜ್ಞಾನ | (d) ಇಕೋಫೋನ್    |

The study of relationship between organism and environment is termed as :

- |              |               |
|--------------|---------------|
| (a) Ethology | (b) Ecosystem |
| (c) Ecology  | (d) Ecotone   |

4. ಪರಿಸರ ವ್ಯವಸ್ಥೆ (Ecosystem) ಪದವನ್ನು ಮೊದಲು ಬಳಸಿದ ವಿಜ್ಞಾನಿ :

- (a) A.G. Tansley (b) E.P. Odum (c) Robert Brown (d) Pasteur

The term Ecosystem was first coined by :

- (a) A.G. Tansley (b) E.P. Odum (c) Robert Brown (d) Pasteur

5. ಅಸ್ವಾಭಾವಿಕ ಪರಿಸರ ವ್ಯವಸ್ಥೆಗೆ ಉದಾಹರಣೆ :

- (a) ಹೊಟ (b) ಹುಲ್ಲುಗಾವಲು (c) ಮರುಭೂಮಿ (d) ಮತ್ತೊಂದು ಗಾರ

An example for non-natural ecosystem is :

- (a) Pond (b) Meadow (c) Desert (d) Aquarium



6. ಗಾಳಿ, ಬೆಳಕು, ಉಷ್ಣತೆ ಇದಕ್ಕೆ ಉದಾಹರಣೆ :

- |                   |                 |
|-------------------|-----------------|
| (a) ಜೈವಿಕ ಫಾಟಕ    | (b) ಅಜೈವಿಕ ಫಾಟಕ |
| (c) ರಾಸಾಯನಿಕ ಫಾಟಕ | (d) ಭೌತಿಕ ಫಾಟಕ  |

Wind, light, temperature are example for :

- |                      |                      |
|----------------------|----------------------|
| (a) Biotic factors   | (b) Abiotic factors  |
| (c) Chemical factors | (d) Physical factors |

7. ಪರಿಸರ ವ್ಯವಸ್ಥೆಯಲ್ಲಿ ಮುಖ್ಯವಾದ ಶಕ್ತಿಯ ಮೂಲ :

- |                        |                     |
|------------------------|---------------------|
| (a) ಸೌರ ಶಕ್ತಿ          | (b) ರಾಸಾಯನಿಕ ಶಕ್ತಿ  |
| (c) ಜೀವ ವಿದ್ಯುತ್ ಶಕ್ತಿ | (d) ವಿದ್ಯುನಾಳ ಶಕ್ತಿ |

The main energy source for the environment is :

- |                        |                       |
|------------------------|-----------------------|
| (a) Solar energy       | (b) Chemical energy   |
| (c) Bioelectric energy | (d) Electronic energy |

8. ಆಹಾರ ಸರಪಳಿಯಲ್ಲಿ ಈ ವ್ಯವಸ್ಥೆಯು

ಸೂಕ್ಷ್ಮ ಜಲಸಸ್ಯಗಳು-ಸೂಕ್ಷ್ಮ ಪ್ರಾಣಿಗಳು-ಮೀನುಮರಿಗಳು-ಮೀನುಗಳು :

- |                         |                          |
|-------------------------|--------------------------|
| (a) ಭೂ ಆಹಾರ ಸರಪಳಿ       | (b) ಜಲಭೂಕ ಆಹಾರ ಸರಪಳಿ     |
| (c) ಕೊಳೆತಿನಿ ಆಹಾರ ಸರಪಳಿ | (d) ಪರತಂತ್ರೀಯ ಆಹಾರ ಸರಪಳಿ |

Phytoplankton-Zooplankton-Small fish-Large fish represents a :

- |                            |                          |
|----------------------------|--------------------------|
| (a) Terrestrial food chain | (b) Aquatic food chain   |
| (c) Detritus food chain    | (d) Parasitic food chain |

9. ಪರಿಸಾರಿಕ ಅನುಕ್ರಮವು :

- |                              |
|------------------------------|
| (a) ಪ್ರಭೇದಗಳ ತರವುಗೊಳಿಸುವಿಕೆ  |
| (b) ಪ್ರಭೇದಗಳನ್ನು ಸೇರಿಸುವಿಕೆ  |
| (c) ಸಮುದ್ರಾಯದ ಅನುಕ್ರಮ ಪಲ್ಲಿಟ |
| (d) ಪ್ರಭೇದಗಳ ಅನುಕ್ರಮ ಜೋಡಣೆ   |

Ecological Succession is :

- |   |
|---|
| (a) Removal of species                    |
| (b) Addition of individuals               |
| (c) Sequential replacement of communities |
| (d) Sequential arrangement of species     |

10. ಆಹಾರ ಸರಪಳಿಯ ಇದನ್ನು ಕೊಡುತ್ತದೆ :

- |                   |                   |
|-------------------|-------------------|
| (a) ಆಹಾರ ಹಿರಿಮಿಡ್ | (b) ಆಹಾರ ಜಾಲ      |
| (c) ಆಹಾರ ಚಕ್ರ     | (d) ಆಹಾರ ನಿಯಂತ್ರಣ |

A Network of food-chain gives us a :

- |                  |                  |
|------------------|------------------|
| (a) Food pyramid | (b) Food web     |
| (c) Food cycle   | (d) Food control |



11. ಈ ಕೆಳಗಿನ ಯಾವುದು ಮರು-ಮಾರೀಕರಣಗೊಳ್ಳದ ಶಕ್ತಿಗೆ ಉದಾಹರಣೆ ?

- |                 |                 |
|-----------------|-----------------|
| (a) ಜೀವರಾಶಿ     | (b) ಕಲ್ಲಿದ್ವಯ   |
| (c) ಗಾಳಿಯ ಶಕ್ತಿ | (d) ಸೂರ್ಯ ಶಕ್ತಿ |

Which of the following is an example for non-renewable resources ?

- |                 |                  |
|-----------------|------------------|
| (a) Biomass     | (b) Coal         |
| (c) Wind energy | (d) Solar energy |

12. ನಾಗಾರ್ಜುನ ಸಾಗರ್ ಅಣೆಕಟ್ಟನ್ನು ಈ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ :

- |             |         |            |            |
|-------------|---------|------------|------------|
| (a) ಗೋದಾವರಿ | (b) ಪಂಪ | (c) ಕಾವೇರಿ | (d) ಕೃಷ್ಣಾ |
|-------------|---------|------------|------------|

Nagarjuna Sagar dam was build across \_\_\_\_\_ river.

- |              |           |             |             |
|--------------|-----------|-------------|-------------|
| (a) Godavari | (b) Pampa | (c) Cauvery | (d) Krishna |
|--------------|-----------|-------------|-------------|

13. CNG ಯ ವಿಸ್ತೃತ ರೂಪ :

- |                                |                                |
|--------------------------------|--------------------------------|
| (a) ಕಂಬ್ಯೆನ್‌ ಸ್ಯೆಟ್ರೋಜನ್ ಗಾಸ್ | (b) ಕಂಪ್ರೆಸ್‌ ನ್ಯಾಚ್ಯುರಲ್ ಗಾಸ್ |
| (c) ಕಾರ್ಬನ್ ಸ್ಯೆಟ್ರೋಜನ್ ಗಾಸ್   | (d) ಕಂಪ್ರೆಸ್‌ ನಿಯಾನ್ ಗಾಸ್      |

Expansion of CNG :

- |                           |                            |
|---------------------------|----------------------------|
| (a) Combined Nitrogen Gas | (b) Compressed Natural Gas |
| (c) Carbon Nitrogen Gas   | (d) Compressed Neon Gas    |

14. ಮಣ್ಣಿನ ವೈಜ್ಞಾನಿಕ ಅಧ್ಯಯನಕ್ಕೆ ಹೀಗೆನ್ನುತ್ತಾರೆ :

- |                  |                        |
|------------------|------------------------|
| (a) ರೂಪವಿಜ್ಞಾನ   | (b) ಶಿಲೋತ್ಪತ್ತಿಶಾಸ್ತ್ರ |
| (c) ಸೆಡಿಮೆಂಟಾಲಜಿ | (d) ಶಿಶುಶಾಸ್ತ್ರ        |

The Scientific study of Soil is called :

- |                   |               |
|-------------------|---------------|
| (a) Morphology    | (b) Petrology |
| (c) Sedimentology | (d) Pedology  |

15. 'ದುಡೋ' ಪಕ್ಷಿಯು ಈ ಪ್ರಭೇದಕ್ಕೆ ಉದಾಹರಣೆ :

- |                        |                    |
|------------------------|--------------------|
| (a) ಅಳಿವಿನ ಅಂಚನಲ್ಲಿರುವ | (b) ಅಳಿದು ಹೋಗಿರುವ  |
| (c) ಸ್ಥಳೀಯ             | (d) ವಿಲಕ್ಷಣ ಪ್ರಭೇದ |

'Dodo' is an example for \_\_\_\_\_ Species.

- |                |             |
|----------------|-------------|
| (a) Endangered | (b) Extinct |
| (c) Endemic    | (d) Exotic  |

16. ಅಳಿವಿನ ಅಂಚನಲ್ಲಿರುವ ಪ್ರಭೇದಗಳನ್ನು ದಾಖಲಿಸುವ ಪುಸ್ತಕ :

- |                        |                        |
|------------------------|------------------------|
| (a) ಕೆಂಪು ದಾಖಲೆ ಪುಸ್ತಕ | (b) ನೀಲಿ ದಾಖಲೆ ಪುಸ್ತಕ  |
| (c) ಹಸಿರು ದಾಖಲೆ ಪುಸ್ತಕ | (d) ಕಮ್ಮಿ ದಾಖಲೆ ಪುಸ್ತಕ |

Endangered Species are listed in :

- |                     |                     |
|---------------------|---------------------|
| (a) Red data book   | (b) Blue data book  |
| (c) Green data book | (d) Black data book |



17. ಪರಸ್ಥಾನ ಸಂರಕ್ಷಣೆಗೆ ಉದಾಹರಣೆ :

- |                        |                 |
|------------------------|-----------------|
| (a) ರಾಷ್ಟ್ರೀಯ ಉದ್ಯಾನವನ | (b) ವನ್ಯಧಾಮ     |
| (c) ಬೀಜ ಕೇಂದ್ರ         | (d) ಈ ಎಲ್ಲವುಗಳು |

Example for Ex-Situ conservation :

- |                   |                        |
|-------------------|------------------------|
| (a) National park | (b) Wildlife sanctuary |
| (c) Seed bank     | (d) All the above      |

18. ಜೀವವೈದ್ಯದ ಬಿಸಿತಾಳಿ ಇದಾಗಿದೆ :

- |                           |                  |
|---------------------------|------------------|
| (a) ಮೊರ್ಚ ಹಿಮಾಲಯ          | (b) ಥಾರ್ ಮರುಭೂಮಿ |
| (c) ಡೆಕ್ಕನ್ ಪ್ಲಾಟ್‌ಫೋರ್ಮ್ | (d) ಮಲೆನಾಡು      |

Biodiversity hot spot is :

- |                      |                 |
|----------------------|-----------------|
| (a) Eastern Himalaya | (b) Thar desert |
| (c) Deccan Plateau   | (d) Malenadu    |

19. ಪರಿಸರ ಸಂರಕ್ಷಣೆ ಕಾನೂನು ಜಾರಿಗೆ ಬಂದ ವರ್ಷ :

- |          |          |          |          |
|----------|----------|----------|----------|
| (a) 1986 | (b) 1988 | (c) 1972 | (d) 1989 |
|----------|----------|----------|----------|

Environmental Protection Act was introduced in the year :

- |          |          |          |          |
|----------|----------|----------|----------|
| (a) 1986 | (b) 1988 | (c) 1972 | (d) 1989 |
|----------|----------|----------|----------|

20. ಸಾಮಾನ್ಯವಾಗಿ ಆಮ್ಲ ಮಳೆಯ ಇದರಿಂದ ಕೂಡಿರುತ್ತದೆ :

- |   |
|---|
| (a) ಗಂಧಕಾಮ್ಲ ಮತ್ತು ನೈಟ್ರಿಕಾಮ್ಲ          |
| (b) ಹೈಡ್ರೋಕ್ಲೋರಿಕ್ ಮತ್ತು ಆಕ್ಸಾಲಿಕ್ ಆಮ್ಲ |
| (c) ಅಸಿಟಿಕ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲ   |
| (d) ಅಸಿಟಿಕ್ ಮತ್ತು ಆಕ್ಸಾಲಿಕ್ ಆಮ್ಲ        |

Normally acid rain contains :

- |                                  |
|----------------------------------|
| (a) Sulphuric and Nitric acid    |
| (b) Hydrochloric and Oxalic acid |
| (c) Acetic and Hydrochloric acid |
| (d) Acetic and Oxalic acid       |

21. ಈ ಕೆಳಗಿನ ಯಾವ ಅನಿಲ ವಾಯು ಮಾಲೀನ್ಯಕಾರಕವಲ್ಲ ?

- |                         |                       |
|-------------------------|-----------------------|
| (a) ಇಂಗಾಲದ ದೈಆಸ್ಕ್ರೋಡ್  | (b) ಗಂಧಕದ ದೈಆಸ್ಕ್ರೋಡ್ |
| (c) ಇಂಗಾಲದ ಮೊನಾಸ್ಕ್ರೋಡ್ | (d) ಜಲಜನಕ ಇಂಗಾಲಗಳು    |

Which of the following gas is not an air pollutant ?

- |                     |                     |
|---------------------|---------------------|
| (a) Carbon dioxide  | (b) Sulphur dioxide |
| (c) Carbon monoxide | (d) Hydrocarbons    |



22. ಪ್ರತಿ ವರ್ಷವು ಜೂನ್ 5 ಅನ್ನು ಈ ದಿನವನ್ನಾಗಿ ಆಚರಿಸಲಾಗುತ್ತದೆ :

- |                        |                       |
|------------------------|-----------------------|
| (a) ವಿಶ್ವ ಜನಸಂಖ್ಯೆ ದಿನ | (b) ವಿಶ್ವ ಪರಿಸರ ದಿನ   |
| (c) ವಿಶ್ವ ಓಜೋನ್ ದಿನ    | (d) ವಿಶ್ವ ಶುಚಿತ್ವ ದಿನ |

Every year June 5<sup>th</sup> is celebrated as :

- |                          |                             |
|--------------------------|-----------------------------|
| (a) World Population day | (b) World Environmental day |
| (c) World Ozone day      | (d) World Hygiene day       |

23. ಹಸಿರು ಮನೆ ಪರಿಣಾಮವು ಇದರಿಂದಾಗುತ್ತದೆ :

- |                               |                             |
|-------------------------------|-----------------------------|
| (a) ಇಂಗಾಲ ಡ್ಯೂಆಕ್ಸೈಡ್ ಹೆಚ್‌ಎಂ | (b) ಆಮ್ಲಜನಕದ ಹೆಚ್‌ಎಂ        |
| (c) ಆಮ್ಲಜನಕದ ಕುಸಿತ            | (d) ಇಂಗಾಲ ಡ್ಯೂಆಕ್ಸೈಡ್ ಕುಸಿತ |

Green house effect is caused by :

- |                                |                                |
|--------------------------------|--------------------------------|
| (a) Increase in carbon dioxide | (b) Increase in oxygen         |
| (c) Decrease in oxygen         | (d) Decrease in carbon dioxide |

24. ಓಜೋನ್ ಪದರದ ದಪ್ಪವನ್ನು ಅಳೆಯುವ ಮೂಲಮಾನ :

- |                |                    |
|----------------|--------------------|
| (a) ಮೀಲಿಮೀಟರ್  | (b) ಮೈಕ್ರೋಮೀಟರ್    |
| (c) ಡೆಸಿಬಿಲ್ಸ್ | (d) ಡಾಬ್ಸನ್ ಯೂನಿಟ್ |

Ozone layer thickness is measured by the unit :

- |                |                 |
|----------------|-----------------|
| (a) Millimeter | (b) Micrometer  |
| (c) Decibels   | (d) Dobson unit |

25. ಆಮ್ಲ ಮಳೆಯ ಪರಿಣಾಮ :

- |                  |                   |
|------------------|-------------------|
| (a) ಜಲಮಾಲೆನ್ಸ್   | (b) ಭೂಮಾಲೆನ್ಸ್    |
| (c) ವಾಯುಮಾಲೆನ್ಸ್ | (d) ಸಾಗರ ಮಾಲೆನ್ಸ್ |

Acid rain is due to :

- |                     |                     |
|---------------------|---------------------|
| (a) Water pollution | (b) Land pollution  |
| (c) Air pollution   | (d) Ocean pollution |

26. ಕೊಟ್ಟೊ ಒಪ್ಪಂದದ ಮೂಲ ಉದ್ದೇಶ :

- |                      |                    |
|----------------------|--------------------|
| (a) ಪರಿಭೂಮಿ ಸಂರಕ್ಷಣೆ | (b) ಶೋಲಾ ಸಂರಕ್ಷಣೆ  |
| (c) ಸರೋವರ ಸಂರಕ್ಷಣೆ   | (d) ಹವಾಮಾನ ಬದಲಾವಣೆ |

Kyoto protocol is focused on :

- |                          |                        |
|--------------------------|------------------------|
| (a) Wetland conservation | (b) Shola conservation |
| (c) Lake conservation    | (d) Climate change     |



27. ಜಾಗತಿಕ ತಾಪಮಾನದ ಪರಿಣಾಮದಿಂದಾಗಿ :

- |                   |                         |
|-------------------|-------------------------|
| (a) ತಾಪಮಾನದ ವರಿಕೆ | (b) ತಾಪಮಾನದ ಇಳಿಕೆ       |
| (c) ಬೆಳಕಿನ ಹೆಚ್ಚಳ | (d) ಮಳೆಯ ಪ್ರಮಾಣದ ಹೆಚ್ಚಳ |

The effect of Global Warming is :

- |                             |                             |
|-----------------------------|-----------------------------|
| (a) Increase in Temperature | (b) Decrease in Temperature |
| (c) Increase in Light       | (d) Increase in Rain        |

28. ಸಾಂಧಭಿಕವಾಗಿ ಗುರುತಿಸಲ್ಪಡುವ ವಾತಾವರಣದ ಲಕ್ಷಣಗಳಿಗೆ ಹೀಗೆನ್ನುತ್ತಾರೆ :

- |            |               |             |         |
|------------|---------------|-------------|---------|
| (a) ಹವಾಮಾನ | (b) ವಾಯುಮಾಲ್ಯ | (c) ವಾಯುಗುಣ | (d) ಕಾಲ |
|------------|---------------|-------------|---------|
- The short term properties of the atmosphere at a given time and place is referred as :

- |             |                   |             |            |
|-------------|-------------------|-------------|------------|
| (a) Climate | (b) Air pollution | (c) Weather | (d) Season |
|-------------|-------------------|-------------|------------|

29. ಇದು ಭಾರತದ ಇಹೊಮಾರ್ಕ್ ಚಿಹ್ನೆಯಾಗಿದೆ :

- |                  |                  |
|------------------|------------------|
| (a) ಕಂಚಿನ ಮುಡಕೆ  | (b) ಮಣ್ಣಿನ ಮುಡಕೆ |
| (c) ಸ್ವೀಲ್ ಮುಡಕೆ | (d) ತಾಮ್ರದ ಮುಡಕೆ |

The Indian Ecomark logo is :

- |               |                 |
|---------------|-----------------|
| (a) Brass pot | (b) Earthen pot |
| (c) Steel pot | (d) Copper pot  |

30. ವಿಶ್ವ ಏಡ್ಸ್ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತದೆ :

- |                |                |
|----------------|----------------|
| (a) ಜುಲೈ 1     | (b) ಜೂನ್ 5     |
| (c) ಡಿಸೆಂಬರ್ 1 | (d) ಅಕ್ಟೋಬರ್ 2 |

The world AIDS day is observed on :

- |                              |                             |
|------------------------------|-----------------------------|
| (a) 1 <sup>st</sup> July     | (b) 5 <sup>th</sup> June    |
| (c) 1 <sup>st</sup> December | (d) 2 <sup>nd</sup> October |

31. WWF ನ ಲಾಂಘನ :

- |                |                |
|----------------|----------------|
| (a) ಬೃಹತ್ ಪಾಂಡ | (b) ಧ್ವನಿ ಕರಡಿ |
| (c) ಕೆಂಪು ಪಾಂಡ | (d) ಕಂದು ಕರಡಿ  |

Logo of WWF is :

- |                 |                |
|-----------------|----------------|
| (a) Giant panda | (b) Polar Bear |
| (c) Red panda   | (d) Brown Bear |

32. 'ಸಂಪೂರ್ಣ ಸ್ವಚ್ಚ ಭಾರತ ಆಂದೋಲನ' ನಿರ್ದಿಯು ಮೂಲಭೂತವಾಗಿ ಇದಕ್ಕೆ ಕಾಯ್ದುರಿಸಲಾಗಿದೆ :

- |                        |                              |
|------------------------|------------------------------|
| (a) ಮೂಲ ಸೌಕರ್ಯಗಳು      | (b) ಗ್ರಾಮೀಣ ಆರೋಗ್ಯ           |
| (c) ಗ್ರಾಮೀಣ ಗೃಹ ಶೈಕಾಲಯ | (d) ಶಿಶು ಮತ್ತು ಹೆರಿಗೆ ಆರ್ಥಿಕ |

'Sampoorna Swachha Bharatha Andolana' funds are basically meant for :

- |                                     |                              |
|-------------------------------------|------------------------------|
| (a) Infrastructure development      | (b) Rural health care        |
| (c) Rural household toilet facility | (d) Child and maternity care |



33. ಇವುಗಳಲ್ಲಿ ಯಾವ ಸಸ್ಯ ಪ್ರೋದಗಳನ್ನು ಜ್ಯೋತಿಕ ಇಂಥನವಾಗಿ ಬಳಸುತ್ತಾರೆ ?

- (a) ತೇಗ (b) ಶ್ರೀಗಂಥ (c) ಬೀಟೆರ್ (d) ಜಟ್ರೋಪ

Plant Species which serve as best biofuel is :

- (a) Teak (b) Sandal (c) Rosewood (d) Jatropa

34. ಸಿಸ್ಮೋಗ್ರಾಫ್ ಅನ್ನು ಇದನ್ನು ಅಳೆಯಲು ಉಪಯೋಗಿಸುತ್ತಾರೆ :

- (a) ಭೂಕಂಪನ ತೀವ್ರತೆ (b) ತೇವಾಂಶ  
(c) ಸ್ವಲ್ಪಿನಿಟಿ (d) ಟಬ್ರಿಡಿಟ

Seismograph is used to measure :

- (a) Intensity of Earthquake (b) Humidity  
(c) Salinity (d) Turbidity

35. ಮೊತ್ತಗೆಬ್ಬರ ತಯಾರಿಕೆಯು ಒಂದು :

- (a) ಫನ್‌ತ್ಯಾಜ್ಯ ನಿರ್ವಹಣೆ (b) ದ್ರವತ್ಯಾಜ್ಯ ನಿರ್ವಹಣೆ  
(c) ಭಸ್ತೀಕರಣ (d) e-ತ್ಯಾಜ್ಯ ನಿರ್ವಹಣೆ

Composting is a type of :

- (a) Solid waste management (b) Liquid waste management  
(c) Incineration (d) e-waste management

36. ಓಜೋನ್ ಪದರವಿರುವ ವಾತಾವರಣದ ಭಾಗ :

- (a) ಟ್ರೋಪೋಸ್ಫಿರ್ (b) ಸಾಟೋಸ್ಫಿರ್  
(c) ಮೇಸೋಸ್ಫಿರ್ (d) ಪಯನೋಸ್ಫಿರ್

Ozone Layer is present in the region :

- (a) Troposphere (b) Stratosphere  
(c) Mesosphere (d) Ionosphere

37. ಭೂಮಿಯ ಮೇಲ್ಮೈದರದಿಂದ ಹೊಮ್ಮುವ ಕಿರಣಗಳು :

- (a) ಅತಿನೇರಳೆ ಕಿರಣ (b) ಕ್ಷ-ಕಿರಣ  
(c) ದೀರ್ಘ ತರಂಗ ಕಿರಣ (d) ಹೃಸ್ವ ತರಂಗ ಕಿರಣ

Earth's surface emits :

- (a) UV rays (b) X-rays  
(c) Long wave radiation (d) Short wave radiation

38. ನದಿ ಮತ್ತು ಸಮುದ್ರ ಸಂಯೋಗವಾಗುವ ಜಾಗಕ್ಕೆ ಈ ರೀತಿ ಕರೆಯುತ್ತಾರೆ :

- (a) ನದಿಮುಖಗಳು (b) ಸಾಗರಗಳು  
(c) ಸರೋವರಗಳು (d) ತೇವ ಪ್ರದೇಶಗಳು

The place where river meets sea is called :

- (a) Estuaries (b) Oceans  
(c) Lake (d) Wetlands



39. ಉಪಯೋಗಿಸಲು ಅನುಮತಿಸಿರುವ ಪಲ್ಸಿಕ್ ಚೀಲದ ದಪ್ಪದ ಮಿತಿ :

- (a) 40 ಮೈಕ್ರೋನ್‌ (b) 20 ಮೈಕ್ರೋನ್‌ (c) 100 ಮೈಕ್ರೋನ್‌ (d) 10 ಮೈಕ್ರೋನ್‌  
Thickness of plastic cover permissible to use :

- (a) 40 micron (b) 20 micron (c) 100 micron (d) 10 micron

40. ಉಷ್ಣವಲಯದ ಮಳೆಕಾಡುಗಳನ್ನು ಈ ರೀತಿ ಕರೆಯುತ್ತಾರೆ :

- (a) ಡೆಸಿಡ್ಯೂಲಸ್ ಅರಣ್ಯ (b) ನಿತ್ಯಹರಿಷ್ಣಣದ ಕಾಡುಗಳು  
(c) ಸಮಶೀತೋಷ್ಣವಲಯದ ಕಾಡುಗಳು (d) ಟುಂಡ್ರಾ ಅರಣ್ಯ

Tropical rain forests are also known as :

- (a) Deciduous (b) Evergreen  
(c) Temperate (d) Tundra

41. ಜೀವವ್ಯೇವಿಧ್ಯತೆಯ ಕಾಯಿದೆ ಜಾರಿಗೆ ಬಂದ ವರ್ಷ :

- (a) 1972 (b) 1992 (c) 2002 (d) 2012

Biodiversity bill was passed in the year :

- (a) 1972 (b) 1992 (c) 2002 (d) 2012

42. ಭಾರತದ ರಾಷ್ಟ್ರೀಯ ಪ್ರಾಣಿ :

- (a) ಸಿಂಹ (b) ಹುಲಿ (c) ಆನೆ (d) ನವಿಲು  
The National Animal of India :

- (a) Lion (b) Tiger (c) Elephant (d) Peacock

43. ಜನಸಂಖ್ಯೆ ಪಿರಮಿಡ್ ಸೂಚಿಸುತ್ತದೆ :

- (a) ಬೆಳವಣಿಗೆಯ ದರ (b) ಜನನ ಪ್ರಮಾಣ  
(c) ಮರಣ ಪ್ರಮಾಣ (d) ವಯಸ್ಸು ಮತ್ತು ಲಿಂಗದ ಪ್ರಮಾಣ

Population pyramid indicates :

- (a) Growth rate (b) Natality  
(c) Mortality (d) Age and Sex distribution

44. ವಾತಾವರಣದಲ್ಲಿ ಹೇರಳವಾಗಿರುವ ಅನಿಲ :

- (a) ಆಮ್ಲಜನಕ (b) ಸಾರಜನಕ (c) ಜಲಜನಕ (d) ಇಂಗಾಲ

Most abundant gas in the atmosphere is :

- (a) Oxygen (b) Nitrogen (c) Hydrogen (d) Carbon



45. ಜಲಪರಿಸರ ವ್ಯವಸ್ಥೆಯಲ್ಲಿ ಮಾಲಿನ್ಯ ಸೂಚಕ ಸಸ್ಯ :

- (a) ಅಲ್ಗೆ                              (b) ಹೈಡ್ರಿಲಾ                              (c) ಐಕೋನಿಫಿಯಾ                              (d) ಟೀಪಾ

The pollution indicator plant in aquatic ecosystem :

- (a) Algae                                    (b) Hydrilla                                    (c) Eichhornia                                    (d) Typa

46. ಸುನಾಮಿಯು ಸಾಮಾನ್ಯವಾಗಿ ಇದರಿಂದುಂಟಾಗುತ್ತದೆ :

- (a) ಜಲಮಾಲಿನ್ಯ                                  (b) ಜಾಗತಿಕ ತಾಪಮಾನ  
(c) ಸಾಗರದ ತಳದಲ್ಲಿನ ಭೂಕಂಪ                          (d) ಜ್ವಾಲಾಮುಖಿ ವಿಸೇಷಿಣಿ

Tsunami happens due to :

- (a) Water pollution                                  (b) Global warming  
(c) Underwater earthquake                              (d) Volcanic eruption

47. ಜನಸಂಖ್ಯೆಯ ವೈಜ್ಞಾನಿಕ ಅಧ್ಯಯನಕ್ಕೆ ಈ ರೀತಿ ಕರೆಯಲ್ಪಡುತ್ತಾರೆ :

- (a) ಡಿಮೋಗ್ರಾಫಿ                                      (b) ಡರ್ಮಾಟೋಗ್ರಾಫಿ  
(c) ಡಂಡೋಲಜಿ    (d) ಇಕಾಲಜಿ

The scientific study of human population is known as :

- (a) Demography     (b) Dermatography  
(c) Dendrology    (d) Ecology

48. ಭಾರತದ ಹಸಿರು ಕ್ರಾಂತಿಯ ನಿರ್ದೀಕಣಕ :

- (a) ಎ.ಎಸ್. ಕಾಹ್ಲನ್                                    (b) ಎಂ.ಎಸ್. ಸ್ವಾಮಿನಾಥನ್  
(c) ಕೆ.ಎಸ್. ರಾವ್    (d) ನಾರ್ತನ್ ಬೋರ್ಲೂಗ್

The Father of Indian green revolution is :

- (a) A.S. Kahlon     (b) M.S. Swaminathan  
(c) K.S. Rao    (d) Norman Borlaug

49. ಈ ಕೆಳಗಿನವುಗಳಲ್ಲಿ ಯಾವುದು ಜೈವಿಕ ಮಾಲಿನ್ಯಕಾರಕ ?

- (a) ಪರಾಗ ಮತ್ತು ಬೀಜಕ                                    (b) ಧೂಳ  
(c) ಇಂಗಾಲದ ಡೈಆಕ್ಸೈಡ್                                    (d) ಹೊಗೆ

Which of the following is a biopollutant ?

- (a) Pollen and Spores                                        (b) Dust  
(c) Carbon dioxide    (d) Smoke



50. ಪರಿಸರ ಸ್ವೇಹಿ ವ್ಯವಸಾಯಕ್ಕಾಗಿ ಬಳಸಬೇಕಾದದ್ದು :

- (a) ಸಾವಯವ ಗೊಬ್ಬರ ಮತ್ತು ಜೈವಿಕ ಕೀಟನಾಶಕ.
- (b) ಅಜೈವಿಕ ಗೊಬ್ಬರ ಮತ್ತು ಜೈವಿಕ ಶ್ರಮಿನಾಶಕ.
- (c) ರಾಸಾಯನಿಕ ಗೊಬ್ಬರ ಮತ್ತು ಜೈವಿಕ ಶ್ರಮಿನಾಶಕ.
- (d) ಜೈವಿಕ ಶ್ರಮಿನಾಶಕ ಮತ್ತು ಸಸ್ಯ ನಿರ್ಮಾಣ ಲಿಕೆಗಳು.

The most eco-friendly agricultural practice include the use of :

- (a) Organic fertilizer and Bio-pesticide.
- (b) Inorganic fertilizer and Bio-pesticide.
- (c) Chemical fertilizer and Bio-pesticide.
- (d) Bio-pesticide and Herbicides.

51. ಭಾರತದಲ್ಲಿ ಕುಟುಂಬ ಯೋಜನೆಯನ್ನು ಜಾರಿಗೊಳಿಸಿದ ವರ್ಷ :

- (a) 1947
- (b) 1952
- (c) 2003
- (d) 1970

Family planning programme was started in India in the year :

- (a) 1947
- (b) 1952
- (c) 2003
- (d) 1970

52. ಕನಾಟಕದ ಹುಲ್ಲಿಧಾಮ :

- |             |                  |
|-------------|------------------|
| (a) ಬಂಡಿಪುರ | (b) ಬನ್ನೇರುಫಟ್ಟೆ |
| (c) ದುಬಾರೆ  | (d) ನಂದಿದುರ್ಗ    |

The Project Tiger area in Karnataka is :

- |               |                  |
|---------------|------------------|
| (a) Bandipura | (b) Bannerghatta |
| (c) Dubare    | (d) Nandi Durga  |

53. ಮೌಲ್ಯ ಶಿಕ್ಷಣವು \_\_\_\_\_ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ.

- |                       |              |
|-----------------------|--------------|
| (a) ವರ್ತನೆ            | (b) ಮೌಲ್ಯಗಳು |
| (c) ಉದ್ದೇಶ ಮತ್ತು ನೀತಿ | (d) ಈ ಎಲ್ಲಾ  |

Value education addresses the issues related to :

- |                            |                   |
|----------------------------|-------------------|
| (a) Attitude               | (b) Values        |
| (c) Emotions and character | (d) All the above |

54. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಂದು ಆಚರಿಸಲಾಗುವುದು :

- |                |               |
|----------------|---------------|
| (a) ಮೇ 8       | (b) ಮಾರ್ಚ್ 8  |
| (c) ಡಿಸೆಂಬರ್ 8 | (d) ನವೆಂಬರ್ 8 |

International Women's Day is observed on :

- |                              |                              |
|------------------------------|------------------------------|
| (a) 8 <sup>th</sup> May      | (b) 8 <sup>th</sup> March    |
| (c) 8 <sup>th</sup> December | (d) 8 <sup>th</sup> November |



55. ಜೀವ ರಾಸಾಯನಿಕ ಆಘಾಜನಕದ ಕೋರಿಕೆಯನ್ನು ಅಳೆಯಲ್ಪಡು :

- |                      |                       |
|----------------------|-----------------------|
| (a) ಕೃಗಾರಿಕಾ ಮಾಲಿನ್ಯ | (b) ವಾಯುಮಾಲಿನ್ಯ       |
| (c) ಶಬ್ದಮಾಲಿನ್ಯ      | (d) ಗೃಹಶಾಂಕ್ಯ ಮಾಲಿನ್ಯ |

Biochemical oxygen demand is mainly due to :

- |                          |                    |
|--------------------------|--------------------|
| (a) Industrial pollution | (b) Air pollution  |
| (c) Noise pollution      | (d) Domestic waste |

56. ಭಾರತದ ಕುಟುಂಬ ಕಲ್ಯಾಣ ಯೋಜನೆಯ ಮುಖ್ಯ ಉದ್ದೇಶ :

- |                    |                                       |
|--------------------|---------------------------------------|
| (a) ರೋಗ ನಿಯಂತ್ರಣ   | (b) ಜನಸಂಖ್ಯೆ ಬೆಳವಣಿಗೆ ಪ್ರಮಾಣ ನಿಯಂತ್ರಣ |
| (c) ಉದ್ಯೋಗ ಸ್ಥಾಪನೆ | (d) ಮರಣ ಪ್ರಮಾಣ ನಿಯಂತ್ರಣ               |

The major objective of family welfare programme in India is :

- |                           |                                    |
|---------------------------|------------------------------------|
| (a) Disease control       | (b) Population growth rate control |
| (c) Employment generation | (d) Control mortality              |

57. ಮೆಕ್ಸಿಕೊ ದೇಶದಿಂದ ತಂದ ವಿದೇಶಿ ಅಲಂಕಾರಿಕ ಸಸ್ಯ :

- |                  |                |
|------------------|----------------|
| (a) ನೀಲಗಿರಿ      | (b) ರೋಜವಾಳ     |
| (c) ಕಿಲ್ಕರ್ ಟಿಕ್ | (d) ಪಾಥೇನೆನಿಯಂ |

The exotic ornamental species brought from Mexico is :

- |                |                 |
|----------------|-----------------|
| (a) Eucalypts  | (b) Lantana     |
| (c) Silver oak | (d) Parthaneium |

58. ಮಾನವ ಹಕ್ಕು ದಿನದ ಆಚರಣೆ :

- |                   |                 |
|-------------------|-----------------|
| (a) ಮೇ 22         | (b) ಜೂನ್ 5      |
| (c) ಸೆಪ್ಟೆಂಬರ್ 16 | (d) ಡಿಸೆಂಬರ್ 10 |

Human Rights Day is celebrated on :

- |                                |                               |
|--------------------------------|-------------------------------|
| (a) 22 <sup>nd</sup> May       | (b) 5 <sup>th</sup> June      |
| (c) 16 <sup>th</sup> September | (d) 10 <sup>th</sup> December |

59. ಪ್ರಪಂಚದಾದ್ಯಂತ ಮಾನವನಿಗೆ ಅನುಸೂಚಿತವಾಗಿರುವ ಗರಿಷ್ಠ ಮಟ್ಟದ ಶಬ್ದದ ಪ್ರಮಾಣ :

- |               |               |                |               |
|---------------|---------------|----------------|---------------|
| (a) 30-40 dbs | (b) 75-85 dbs | (c) 95-110 dbs | (d) 15-20 dbs |
|---------------|---------------|----------------|---------------|

The maximum limit of noise universally been accepted world wide for human :

- |               |               |                |               |
|---------------|---------------|----------------|---------------|
| (a) 30-40 dbs | (b) 75-85 dbs | (c) 95-110 dbs | (d) 15-20 dbs |
|---------------|---------------|----------------|---------------|



60. ಸೀಸವು ಮನುಷ್ಯನಿಗೆ ಉಂಟುಮಾಡುವ ರೋಗ :

- |                          |                     |
|--------------------------|---------------------|
| (a) ಅಸ್ತಮಾ               | (b) ನ್ಯೂಮೋನಿಯಾ      |
| (c) ಜಾಹ್ವಪಕ ಶಕ್ತಿ ಕುಂಡಿತ | (d) ಶ್ವಾಸಕೋಶ ತೊಂದರೆ |

The diseases caused by lead in humans :

- |                    |                |
|--------------------|----------------|
| (a) Asthma         | (b) Pneumonia  |
| (c) Loss of memory | (d) Bronchitis |

61. ನೀರಿನ ಜೋಗುವಿಕೆಯಿಂದಾಗುವ ಕೆಟ್ಟಿ ಪರಿಣಾಮ :

- |                     |                     |
|---------------------|---------------------|
| (a) ವಾಯುಮಾಲಿನ್ಯ     | (b) ಬೆಳೆಗಳ ಉತ್ಪಾದನೆ |
| (c) ಪ್ರಾನೀ ಸಂಖ್ಯೆಗೆ | (d) ಯಾವುದೂ ಅಲ್ಲ     |

Water logging adversely affects :

- |                       |                   |
|-----------------------|-------------------|
| (a) Air pollution     | (b) Productivity  |
| (c) Animal population | (d) None of these |

62. ನಾಗರಹೋಳಿಯು ಇದಕ್ಕೆ ಉದಾಹರಣೆ :

- |                        |                           |
|------------------------|---------------------------|
| (a) ರಾಷ್ಟ್ರೀಯ ಉದ್ಯಾನವನ | (b) ಪಕ್ಷಿಧಾಮ              |
| (c) ಪರ್ವತ ಪ್ರದೇಶ       | (d) ಇವುಗಳಲ್ಲಿ ಯಾವುದೂ ಅಲ್ಲ |

Nagarhole is an example for :

- |                   |                       |
|-------------------|-----------------------|
| (a) National Park | (b) Bird Sanctuary    |
| (c) Hill Station  | (d) None of the above |

63. ಮೀನಮಾಟ ಕಾಯಿಲೆಗೆ ಕಾರಣವಾದ ವಸ್ತು :

- |              |         |           |             |
|--------------|---------|-----------|-------------|
| (a) ಕ್ಯಾಡಿಯಂ | (b) ಸೀಸ | (c) ಪಾದರಸ | (d) ನಿಕ್ಕಲ್ |
|--------------|---------|-----------|-------------|

Minamata disease is caused by :

- |             |          |             |            |
|-------------|----------|-------------|------------|
| (a) Cadmium | (b) Lead | (c) Mercury | (d) Nickel |
|-------------|----------|-------------|------------|

64. ಕೆಂಪು ಮಾಹಿತಿ ಪ್ರಸ್ತರವನ್ನು ದಾಖಲಿಸುವ ಸಂಸ್ಥೆ :

- |          |         |          |           |
|----------|---------|----------|-----------|
| (a) IUCN | (b) WWF | (c) GAAT | (d) CITES |
|----------|---------|----------|-----------|

The organization responsible for publishing RED DATA book is :

- |          |         |          |           |
|----------|---------|----------|-----------|
| (a) IUCN | (b) WWF | (c) GAAT | (d) CITES |
|----------|---------|----------|-----------|

65. ವಿಕಿರಣಗಳ ಅನುವಂಶಿಕ ಪರಿಣಾಮ :

- |           |               |                       |           |
|-----------|---------------|-----------------------|-----------|
| (a) ವಾಂತಿ | (b) ಅಂಗವಿಕಲತೆ | (c) ನಿದ್ರೆಬಾರದಿರುವಿಕೆ | (d) ಮರುವು |
|-----------|---------------|-----------------------|-----------|

The hereditary effect of radiation :

- |            |               |              |              |
|------------|---------------|--------------|--------------|
| (a) Nausea | (b) Deformity | (c) Insomnia | (d) Dementia |
|------------|---------------|--------------|--------------|



66. ಇವುಗಳಲ್ಲಿ ಯಾವುದನ್ನು ಮನುಕುಲ ಕಾಯಿದೆಗೆ ಸೇರಿಸಲಾಗಿದೆ ?

- |                           |                                   |
|---------------------------|-----------------------------------|
| (a) ನಾಗರಿಕ ಹಕ್ಕುಗಳು ಮಾತ್ರ | (b) ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳು |
| (c) ಅಧಿಕ ಹಕ್ಕುಗಳು         | (d) (a) ಮತ್ತು (b) ಎರಡು            |

Which of the following are included in the Human Rights Act ?

- |                       |                                 |
|-----------------------|---------------------------------|
| (a) Civil Rights only | (b) Political and Social Rights |
| (c) Economic Rights   | (d) Both (a) and (b)            |

67. ಸ್ವೇಂಟ್ ಕಣಿವೆಯು ಈ ರಾಜ್ಯದಲ್ಲಿದೆ :

- |                  |              |
|------------------|--------------|
| (a) ಅಂಧ್ರ ಪ್ರದೇಶ | (b) ಕೇರಳ     |
| (c) ಅಸ್ಸಾಂ       | (d) ನಾಗಲಾಂಡ್ |

Silent Valley is located in the state of :

- |                    |              |
|--------------------|--------------|
| (a) Andhra Pradesh | (b) Kerala   |
| (c) Assam          | (d) Nagaland |

68. ಮಾಂಟಿಯಲ್ ಪ್ರೋಟೋಕಾಲ್ ಕಾಯಿದೆಯು ಇದನ್ನು ರಕ್ಷಿಸುತ್ತದೆ :

- |                  |               |          |          |
|------------------|---------------|----------|----------|
| (a) ನೀರಿನ ಘಟಕಗಳು | (b) ಓಜೊನ್ ಪದರ | (c) ಮಣ್ಣ | (d) ವಾಯು |
|------------------|---------------|----------|----------|

Montreal Protocol is to protect :

- |                  |                 |          |         |
|------------------|-----------------|----------|---------|
| (a) Water bodies | (b) Ozone layer | (c) Soil | (d) Air |
|------------------|-----------------|----------|---------|

69. ಸಿಲಿಕೋಸಿಸ್ ಕಾಯಿಲೆಗೆ ಕಾರಣ :

- |                          |                         |
|--------------------------|-------------------------|
| (a) ಕ್ವಾಟ್ಸ್ ಗ್ರೈಂಡಿಂಗ್  | (b) ಕೋಲ್ ಮೈನಿಂಗ್        |
| (c) ಪೆಟ್ರೋಲಿಯಂ ರಿಫೈನರಿಸ್ | (d) ಆಸ್ಬೆಸ್ಟೋಸ್ ಮೈನಿಂಗ್ |

Silicosis disease is mainly caused by :

- |                          |                     |
|--------------------------|---------------------|
| (a) Quartz grinding      | (b) Coal mining     |
| (c) Petroleum refineries | (d) Asbestos mining |

70. ವಜ್ರದ ಮೂಲ ಅಂಶ :

- |                         |           |
|-------------------------|-----------|
| (a) ಕಾಲ್ಸಿಯಂ ಕಾರ್బೋನೇಟ್ | (b) ಮರಳು  |
| (c) ಇಂಗಾಲ               | (d) ಶೈಲಿನ |

The Constituent of Diamond is :

- |                       |              |
|-----------------------|--------------|
| (a) Calcium Carbonate | (b) Silica   |
| (c) Carbon            | (d) Chlorine |